

Karnataka Power Transmission Corporation Limited
Departmental Examination – August 2018
SAS PART-I PAPER - IV
(KEB Accounts Manual Volume- III, Manual of Delegation of Powers &
KEB Accounts Volume-IV)
(Books, Guides, Notes etc., are not allowed)

Date : 28.08.2018

Maximum Marks : 100

Time : 2:30 pm TO 5:30 pm

NOTE:- The first one hour will be allowed to answer multiple choice questions on OMR sheets & the same will be taken back after one hour :

ಸೂಚನೆ: ಆಬ್ಜೆಕ್ಟಿವ್ ಮಾದರಿ ಪ್ರಶ್ನೆಗಳನ್ನು ಉತ್ತರಿಸಲು ಮೊದಲು ಒಂದು ಗಂಟೆ ಸಮಯ ಮಾತ್ರ ಇರುತ್ತದೆ ಹಾಗೂ ಒಂದು ಗಂಟೆಯ ನಂತರ ಓ.ಎಂ.ಆರ್ ಉತ್ತರ ಪತ್ರಿಕೆಗಳನ್ನು ಹಿಂಪಡೆಯಲಾಗುತ್ತದೆ.

PART-A /ಭಾಗ-ಎ

40

1. Loans and advances to staff-Festival advance account carries _____ balance.
 A) Credit B) Debit C) Either debit or credit D) None of the above.
 ನೌಕರರಿಗೆ ಸಾಲ ಮತ್ತು ಮುಂಗಡಗಳು-ಹಬ್ಬದ ಮುಂಗಡ ಲೆಕ್ಕವು _____ ಶಿಲ್ಕನ್ನು ಹೊಂದಿರುತ್ತದೆ.
 A) ಜಮಾ B) ಖರ್ಚು C) ಖರ್ಚು ಅಥವಾ ಜಮಾ D) ಮೇಲಿನ ಯಾವುದೂ ಅಲ್ಲ
2. Whereas the Account Group 14 is meant for Accounting of _____ and the Account group 10 is meant for Accounting of _____
 A) Provision for depreciation & annual depreciation.
 B) Staff related liabilities & liability for purchase of power
 C) Capital works in progress & fixed assets
 D) None of the above.
 ಲೆಕ್ಕವರ್ಗ 14 _____ ಲೆಕ್ಕೀಕರಣಕ್ಕೆ ಸಂಬಂಧಿಸಿದ್ದರೆ, ಲೆಕ್ಕವರ್ಗ 10 _____ ಲೆಕ್ಕೀಕರಣಕ್ಕೆ ಸಂಬಂಧಿಸಿದೆ.
 A) ಸವಕಳಿಗಾಗಿ ಮೀಸಲು ಮತ್ತು ಪಾರ್ಷಿಕ ಸವಕಳಿ
 B) ಸಿಬ್ಬಂದಿಗೆ ಸಂಬಂಧಿಸಿದಂತೆ ಹೊಣೆಗಾರಿಕೆ ಮತ್ತು ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಹೊಣೆಗಾರಿಕೆ.
 C) ಪ್ರಗತಿಯಲ್ಲಿರುವ ಬಂಡವಾಳ ಕಾರ್ಯಗಳ ಮೌಲ್ಯ ಮತ್ತು ಆಸ್ತಿಗಳ ಮೌಲ್ಯ.
 D) ಮೇಲಿನ ಯಾವುದೂ ಅಲ್ಲ.
3. Account group 36 is meant for Accounting of _____
 A) Inter Unit Accounts - Personnel
 B) Inter Unit Accounts – Materials
 C) Inter unit Accounts capital expenditure and fixed assets
 D) None of the above.

ಲೆಕ್ಕಕರಣಕ್ಕೆ ಸಂಬಂಧಿಸಿದಂತೆ ಲೆಕ್ಕ ವರ್ಗ 36 _____ಗೆ ಸಂಬಂಧಿಸಿದೆ.

- A) ಅಂತರಘಟಕ ಲೆಕ್ಕಗಳು - ಸಿಬ್ಬಂದಿ
 B) ಅಂತರಘಟಕ ಲೆಕ್ಕಗಳು - ಸಾಮಗ್ರಿಗಳು
 C) ಅಂತರಘಟಕ ಲೆಕ್ಕಗಳು - ಬಂಡವಾಳ ವೆಚ್ಚಗಳು ಮತ್ತು ಸ್ಥಿರಾಸ್ತಿ
 D) ಮೇಲಿನ ಯಾವುದು ಅಲ್ಲ.

4. Account Group 16 relates to _____

- A) Assets not in use
 B) Receivable against supply of power
 C) Investments
 D) Cash and Bank.

ಲೆಕ್ಕ ಸಮೂಹ 16 _____ಗೆ ಸಂಬಂಧಿಸಿದೆ

- A) ಉಪಯೋಗಿಸಲ್ಪಡದ ಆಸ್ತಿಗಳು
 B) ವಿದ್ಯುತ್ ಸರಬರಾಜಿಗಾಗಿ ಪಡೆಯಬಹುದಾದ ಸ್ವೀಕೃತಿಗಳು.
 C) ಹೂಡಿಕೆಗಳು
 D) ನಗದು ಮತ್ತು ಬ್ಯಾಂಕ್

5. Interest paid on loans obtained from State Government is debited to Account Code _____

- A) 78.101
 B) 78.201
 C) 78.202
 D) 78.100

ರಾಜ್ಯ ಸರ್ಕಾರದಿಂದ ಪಡೆದ ಸಾಲಗಳ ಮೇಲೆ ಪಾವತಿಸಬಹುದಾದ ಬಡ್ಡಿಯ ಮೊತ್ತವನ್ನು _____ಲೆಕ್ಕ ಸಂಕೇತಕ್ಕೆ ಖರ್ಚು ಹಾಕಲಾಗುತ್ತದೆ

- A) 78.101
 B) 78.201
 C) 78.202
 D) 78.100

6. Income earned or received relating to prior period is credited to this Account.

- A) 65.700
 B) 65.600
 C) 65.500
 D) 65.400

ಪೂರ್ವಾವಧಿಗೆ ಸಂಬಂಧಿಸಿದ ಆದಾಯವನ್ನು ಗಳಿಸುವುದು ಅಥವಾ ಪಡೆಯುವುದನ್ನು ಈ ಲೆಕ್ಕ ಸಂಕೇತಕ್ಕೆ ಜಮಾ ಮಾಡಲಾಗುವುದು.

- A) 65.700
 B) 65.600
 C) 65.500
 D) 65.400

7. Payments made to the employees towards home travel and leave travel claims is debited to this Account.

- A) 75.612
 B) 75.616
 C) 75.617
 D) 75.618

ನೌಕರರಿಗೆ ಪಾವತಿಸುವ ಸ್ವಸ್ಥಗಳ ಪ್ರಯಾಣದ ಕ್ಲೇಮ್ಸ್ ಮತ್ತು ರಜೆ ಪ್ರಯಾಣ ಕ್ಲೇಮ್ಸ್‌ಗಳನ್ನು ಈ ಲೆಕ್ಕ ಶೀರ್ಷಿಕೆಗೆ ಖರ್ಚುಹಾಕಲಾಗುತ್ತದೆ.

- A) 75.612
 B) 75.616
 C) 75.617
 D) 75.618

8. All prepaid expenses in March Final Account is debited to Account code _____

- A) 28.820
 B) 28.741
 C) 28.749
 D) 28.744

ಮಾರ್ಚ್ ಅಂತಿಮ ಲೆಕ್ಕದಲ್ಲಿ ಎಲ್ಲಾ ಪೂರ್ವ ಸಂದಾಯಿತ ಖರ್ಚುಗಳನ್ನು ಈ ಲೆಕ್ಕ ಶೀರ್ಷಿಕೆಗೆ ಖರ್ಚು ಹಾಕಲಾಗುತ್ತದೆ.

- A) 28.820
 B) 28.741
 C) 28.749
 D) 28.744

9. New sub Account codes 46.956, 46.958, 46.959 & 46.960 are opened with effect from _____

- A) 01-04-2017
 B) 01-05-2017
 C) 01-07-2017
 D) 01-04-2018

46.956, 46.958, 46.959 ಮತ್ತು 46.960 ಈ ಹೊಸ ಉಪಲೇಖ ಶೀರ್ಷಿಕೆಗಳನ್ನು _____ದಿನಾಂಕದಿಂದ ಜಾರಿಗೆ ಬರುವಂತೆ ಆರಂಭಿಸಲಾಯಿತು.

A) 01-04-2017 B) 01-05-2017 C) 01-07-2017 D) 01-04-2018

10. Special grant received from GOI towards Pradhan Manthri Gramodaya Yojana works is credited to ____ Account code.

A) 55.306 B) 55.305 C) 55.304 D) 55.303

ಪ್ರಧಾನಮಂತ್ರಿ ಗ್ರಾಮೋದಯ ಯೋಜನಾ ಕಾಮಗಾರಿಗಳಿಗೆ ಭಾರತ ಸರ್ಕಾರದಿಂದ ಪಡೆಯುವ ವಿಶೇಷ ಸಹಾಯಧನವನ್ನು _____ಲೆಕ್ಕ ಸಂಕೇತಕ್ಕೆ ಜಮಾ ಮಾಡುವುದು.

A) 55.306 B) 55.305 C) 55.304 D) 55.303

11. Cost relating to borrowings shall be charged as _____.

A) Capital Expenditure B) Revenue Expenditure
C) Deferred Expenditure D) Either Revenue or Capital Expenditure.

ಸಾಲ ಪಡೆಯಲು ತಗಲುವ ವೆಚ್ಚವನ್ನು _____ ವೆಂದು ಲೆಕ್ಕೀಕರಿಸತಕ್ಕದ್ದು.

A) ಬಂಡವಾಳ ವೆಚ್ಚ B) ಕಂದಾಯ ವೆಚ್ಚ
C) ಮುಂದೂಡಲ್ಪಟ್ಟ ವೆಚ್ಚ D) ಕಂದಾಯ ಅಥವಾ ಬಂಡವಾಳ ವೆಚ್ಚ

12. The Account code is a SIXDIGITCODE in which first and second digits indicate the _____

A) Main Account code B) Sub Account within each main Account code
C) Account Group D) Voltage class

ಲೆಕ್ಕ ಸಂಕೇತವು ಆರು ಅಂಕಗಳ ಸಂಕೇತವಾಗಿದ್ದು ಇದರಲ್ಲಿ ಮೊದಲ ಮತ್ತು ಎರಡನೆ ಅಂಕಗಳು _____ನ್ನು ಸೂಚಿಸುತ್ತವೆ.

A) ಮುಖ್ಯ ಲೆಕ್ಕ ಸಂಕೇತ B) ಮುಖ್ಯ ಲೆಕ್ಕ ಸಂಕೇತದಲ್ಲಿನ ಉಪಲೇಖ
C) ಲೆಕ್ಕ ಸಮೂಹ D) ವೋಲ್ಟೇಜ್ ವರ್ಗ

13. The newly defined contributory pension scheme was introduced to employees of KPTCL & ESCOMS w.e.f.

A) 01-04-2002 B) 01-04-2003 C) 01-04-2005 D) 01-04-2006

ಕವಿಪ್ರನಿನಿ ಮತ್ತು ವಿದ್ಯುತ್ ಸರಬರಾಜು ಕಂಪನಿ ನೌಕರರಿಗೆ ಹೊಸ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯನ್ನು _____ ದಿನಾಂಕದಿಂದ ಜಾರಿಗೆ ತರಲಾಗಿದೆ.

A) 01-04-2002 B) 01-04-2003 C) 01-04-2005 D) 01-04-2006

14. 46.109 Account code relates to _____ head of Account

A) Sundry Creditors for expenses
B) Penalty recovered pending decision for refund
C) Security deposit received from open access customers
D) Sundry creditors for purchase of power

ಲೆಕ್ಕ ಸಂಕೇತ 46.109 -----ಲೆಕ್ಕ ಶೀರ್ಷಿಕೆಗೆ ಸಂಬಂಧಿಸಿದೆ

- A) ವೆಚ್ಚಗಳಿಗಾಗಿ ವಿವಿಧ ಸಾಲದಾತರು
 B) ಮರುಪಾವತಿ ಮಾಡಲು ನಿರ್ಧಾರವಾಗದೇ ಇರುವ ಮುರಿಕೆಮಾಡಿದ ದಂಡ.
 C) ಓಪನ ಆಕ್ಸೆಸ್ ಗ್ರಾಹಕರಿಂದ ಸ್ವೀಕರಿಸಿದ ಭದ್ರತಾ ಠೇವಣಿ
 D) ವಿದ್ಯುತ್ ಖರೀದಿಗಾಗಿ ವಿವಿಧ ಸಾಲದಾತರು

15. Capital expenditure and fixed assets transfers between two Accounting units are Accounted under.

- A) IUA 37 B) IUA 36 C) IUA 31 D) IUA 32

ಎರಡು ಲೆಕ್ಕ ಘಟಕಗಳ ನಡುವಿನ ಬಂಡವಾಳ ವೆಚ್ಚ ಮತ್ತು ಸ್ಥಿರಾಸ್ತಿ ವರ್ಗಾವಣೆಯನ್ನು ಈ ಲೆಕ್ಕ ಸಮೂಹದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

- A) ಐಯುಎ 37 B) ಐಯುಎ 36 C) ಐಯುಎ 31 D) ಐಯುಎ 32

16. Un-issued cheques are Accounted under Account code

- A) 46.910 B) 46.911 C) 46.920 D) 46.921

ಚೆಕ್ ಬರೆದು ವಿತರಣೆ ಮಾಡದೇ ಇರುವ ಚೆಕ್‌ಗಳನ್ನು ಈ ಲೆಕ್ಕ ಸಂಕೇತದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

- A) 46.910 B) 46.911 C) 46.920 D) 46.921

17. Account Head for Account code 44.310

- A) Salary payable B) Salary payable to contract AE's/JE's
 C) Bonus payable D) Ex-gratia payable

ಲೆಕ್ಕ ಸಂಕೇತ 44.310 ಗೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆ

- A) ಪಾವತಿಸಬೇಕಾದ ಸಂಬಳ B) ಗುತ್ತಿಗೆ ಸ.ಇ(ಎ)/ಕ.ಇಂ(ಎ) ಗಳಿಗೆ ಪಾವತಿಸಬೇಕಾದ ಸಂಬಳ
 C) ಪಾವತಿಸಬೇಕಾದ ಬೋನಸ್ D) ಪಾವತಿಸಬೇಕಾದ ಎಕ್ಸ್ ಗ್ರೇಸಿಯಾ

18. In the case of first Accounts a short period commencing on the date of constitution of the Board and ending on the immediately following the

- A) 30th day of September B) 31st day of March
 C) 31st day of December D) 30th day of June

ಕಡಿಮೆ ಅವಧಿಯ ಮೊದಲ ಲೆಕ್ಕಗಳನ್ನು ಮಂಡಳಿ ರಚನೆಯಾದ ದಿನಾಂಕದಿಂದ ಕೂಡಲೆ ಈ ದಿನಾಂಕದ ಕೊನೆಗೆ ಮುಕ್ತಾಯಗೊಳಿಸಲಾಗುತ್ತದೆ

- A) ಸೆಪ್ಟೆಂಬರ್ 30ನೇ ದಿನಾಂಕ B) ಮಾರ್ಚ್ 31ನೇ ದಿನಾಂಕ
 C) ಡಿಸೆಂಬರ್ 31ನೇ ದಿನಾಂಕ D) ಜೂನ್ 30ನೇ ದಿನಾಂಕ

19. Expenditure Accounted for more than one year is called _____

- A) Revenue Expenditure B) Deferred Expenditure.
 C) Capital Expenditure D) None

ಒಂದು ವರ್ಷಕ್ಕಿಂತ ಮೇಲ್ಪಟ್ಟು ಲೆಕ್ಕೀಕರಿಸುವ ಖರ್ಚುಗಳನ್ನು -----ಎಂದು ಕರೆಯಲಾಗುತ್ತದೆ.

- A) ಕಂದಾಯ ಖರ್ಚುಗಳು B) ಮುಂದೂಡಿಕೆ ಖರ್ಚುಗಳು
 C) ಬಂಡವಾಳ ಖರ್ಚುಗಳು D) ಯಾವುದೂ ಅಲ್ಲ

20. Materials drawn by executive subordinates without pre-check of indent is debited to Account code.

- A) 28.310 B) 28.320 C) 28.401 D) 28.404

ಕಾರ್ಯನಿರ್ವಾಹಕ ಅಧೀನ ಅಧಿಕಾರಿಯು ಪೂರ್ವ ಪರಿಶೀಲನೆಗೆ ಒಳಪಡಿಸದೆ ಪಡೆದುಕೊಳ್ಳುವ ಸಾಮಗ್ರಿಗಳನ್ನು ಈ ಲೆಕ್ಕ ಸಂಕೇತಕ್ಕೆ ಖರ್ಚು ಹಾಕಲಾಗುತ್ತದೆ.

- A) 28.310 B) 28.320 C) 28.401 D) 28.404

21. Value of faulty/dismantled vehicle is Accounted under Account code _____

- A) 16.205 B) 16.107 C) 16.207 D) 16.208

ಕಳಚಿದ ದೋಷಯುಕ್ತ ವಾಹನದ ಮೌಲ್ಯವನ್ನು ಲೆಕ್ಕಿಸುವ ಲೆಕ್ಕ ಸಂಕೇತ

- A) 16.205 B) 16.107 C) 16.207 D) 16.208

22. Consumers contribution received for service connections is credited to Account code.

- A) 55.100 B) 55.200 C) 55.101 D) 55.112

ಸೇವಾ ಸಂಪರ್ಕಕ್ಕಾಗಿ ಗ್ರಾಹರಿಂದ ಸ್ವೀಕರಿಸುವ ವಂತಿಗೆಯ ಮೊತ್ತವನ್ನು ಜಮೆ ಮಾಡುವ ಲೆಕ್ಕ ಸಂಕೇತ

- A) 55.100 B) 55.200 C) 55.101 D) 55.112

23. Zonal Chief Engineer (Electy) are empowered to accord Administrative sanction to estimates for capital works amounting up to.

- A) Rs.10000000/- B) Rs.20000000/-

- C) Rs.30000000/- D) Rs.50000000/-

ಬಂಡವಾಳ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಮುಖ್ಯ ಇಂಜಿನಿಯರಗಳಿಗೆ ಇರುವ ಅಧಿಕಾರ

- A) ಅಂದಾಜು ಪಟ್ಟಿಯ ಮೊಬಲಗು ರೂ.10000000/-

- B) ಅಂದಾಜು ಪಟ್ಟಿಯ ಮೊಬಲಗು ರೂ.20000000/-

- C) ಅಂದಾಜು ಪಟ್ಟಿಯ ಮೊಬಲಗು ರೂ.30000000/-

- D) ಅಂದಾಜು ಪಟ್ಟಿಯ ಮೊಬಲಗು ರೂ.50000000/-

24. The cumulative total repairs expenditure of each light motor vehicle should not exceed _____ per annum.

- A) Rs.75,000/- B) Rs.1,00,000/- C) Rs.1,20,000/- D) Rs.1,50,000/-

ಲಘು ಮೋಟಾರು ವಾಹನದ ಒಂದು ವರ್ಷದ ಸಂಚಿತ ರಿಪೇರಿ ಖರ್ಚು _____ ಮೀರುವಂತಿಲ್ಲ.

- A) ರೂ 75,000/- B) ರೂ 1,00,000/- C) ರೂ 1,20,000/- D) ರೂ 1,50,000/-

25. Powers of Superintending Engineer (Ele) for dismantling of Transmission lines.

- A) Rs 2,00,000/- B) Full Powers C) Rs 2,50,000/- D) No Powers.

ಪ್ರಸರಣ ಮಾರ್ಗಗಳನ್ನು ಕಳಚಲು ಅಧೀಕ್ಷಕ ಇಂಜಿನಿಯರ್(ವಿ) ರವರುಗಳಿಗೆ ಇರುವ ಅಧಿಕಾರ.

- A) ರೂ 2,00,000/- B) ಪೂರ್ಣ ಅಧಿಕಾರ C) ರೂ 2,50,000/- D) ಅಧಿಕಾರ ಇಲ್ಲ.

26. Powers of CEE to according sanctions for purchase of stationery.

- A) Rs 2,00,000/- per annum B) Rs 5,00,000/- per annum

- C) Rs 10,00,000/- per annum D) Full Powers

ಲೇಖನ ಸಾಮಗ್ರಿಗಳನ್ನು ಕೊಳ್ಳಲು ಮಂಜೂರಾತಿ ನೀಡಲು ಮುಖ್ಯಇಂಜಿನಿಯರ್(ವಿ) ರವರಿಗೆ ಇರುವ ಅಧಿಕಾರ ಮಿತಿ

- A) ವಾರ್ಷಿಕವಾಗಿ ರೂ 2,00,000/- B) ವಾರ್ಷಿಕವಾಗಿ ರೂ 5,00,000/-
C) ವಾರ್ಷಿಕವಾಗಿ ರೂ 10,00,000/- D)ಪೂರ್ಣ ಅಧಿಕಾರ

27. _____ Authority is having Full Powers to dismantling of corporation owned Buildings.

- A) SE(Ele) B) CEE C) D(T) D) MD

ನಿಗಮದ ಸ್ವಂತ ಕಟ್ಟಡವನ್ನು ನೆಲಸಮ ಮಾಡುವ ಪೂರ್ಣ ಅಧಿಕಾರವನ್ನು _____ ರವರು ಹೊಂದಿರುತ್ತಾರೆ.

- A) ಅಧೀಕ್ಷಕ ಇಂಜಿನಿಯರ್(ವಿ) B) ಮುಖ್ಯ ಇಂಜಿನಿಯರ್ (ವಿ)
C) ನಿರ್ದೇಶಕರು (ಪ್ರಸರಣ) D) ವ್ಯವಸ್ಥಾಪಕ ನಿರ್ದೇಶಕರು

28. Powers of CEE for acceptance of open Tenders in case of quoted amount does not exceed 10% over the amount put to tender in respect of Electrical works.

- A) Rs 2,00,00,000/- B) Rs 3,00,00,000/-
C) Rs 1,00,00,000/- D) Rs 50,00,000/-

ಎಲೆಕ್ಟ್ರಿಕಲ್ ಕಾಮಗಾರಿಗಳಲ್ಲಿ ಟೆಂಡರ್‌ಗೆ ನಿಗದಿಪಡಿಸಿದ ಮೊತ್ತಕ್ಕಿಂತ ಸೂಚಿತ ಮೊತ್ತವು ಶೇ 10% ರಷ್ಟು ಮೀರದೆ ಇರುವ ಸಂದರ್ಭಗಳಲ್ಲಿ ಮುಕ್ತ ಟೆಂಡರ್‌ಗಳನ್ನು ಅಂಗೀಕರಿಸುವಲ್ಲಿ ಮುಖ್ಯ ಇಂಜಿನಿಯರ್(ವಿ) ರವರಿಗೆ ಇರುವ ಅಧಿಕಾರ ಮಿತಿ.

- A) ರೂ 2,00,00,000/- B) ರೂ 3,00,00,000/-
C) ರೂ 1,00,00,000/- D) ರೂ 50,00,000/-

29. Powers of EEE for procurement of goods on the grounds of emergency through local or telephonic enquiry.

- A) Rs 75,000/- B) Rs 50,000/-
C) Rs 25,000/- D) Full Powers

ತುರ್ತು ಸಂದರ್ಭ ಆಧರಿಸಿ ಸರಕುಗಳನ್ನು ಸ್ಥಳೀಯ ಅಥವಾ ದೂರವಾಣಿ ವಿಚಾರಣೆಯ ಮೂಲಕ ಪಡೆದುಕೊಳ್ಳಲು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರಿಗೆ ಇರುವ ಅಧಿಕಾರಮಿತಿ.

- A) ರೂ 75,000/- B) ರೂ 50,000/- C) ರೂ 25,000/- D) ಪೂರ್ಣ ಅಧಿಕಾರ

30. _____ is having a power to sanction study leave in respect of Group C & D employees.

- A) SEE B) CEE C) D(A & HRD) D) MD

ಗ್ರೂಪ್ ಸಿ ಮತ್ತು ಡಿ ಹುದ್ದೆಯ ನೌಕರರಿಗೆ ವ್ಯಾಸಂಗ ರಜೆಯನ್ನು ಮಂಜೂರು ಮಾಡುವ ಅಧಿಕಾರವು _____ ರವರಿಗಿರುತ್ತದೆ.

- A) ಅಧೀಕ್ಷಕ ಇಂಜಿನಿಯರ್(ವಿ) B) ಮುಖ್ಯ ಇಂಜಿನಿಯರ್ (ವಿ)
C) ನಿರ್ದೇಶಕರು (ಆ ಮತ್ತು ಮಾ.ಸಂ.ಅ) D) ವ್ಯವಸ್ಥಾಪಕ ನಿರ್ದೇಶಕರು

31. The Financial advisor (Internal Audit) reports to _____

- A) Director (Finance) B) Director (Transmission)
C) Board of Directors D) Managing Director

ಆರ್ಥಿಕ ಸಲಹೆಗಾರರು (ಆಂತರಿಕ ಪರಿಶೋಧನೆ)_____ ರವರಿಗೆ ವರದಿ ಮಾಡಿಕೊಳ್ಳುವರು.

- A) ನಿರ್ದೇಶಕರು (ಹಣಕಾಸು) B) ನಿರ್ದೇಶಕರು (ಪ್ರಸರಣ)
C) ನಿರ್ದೇಶಕರ ಮಂಡಳಿ D) ವ್ಯವಸ್ಥಾಪಕ ನಿರ್ದೇಶಕರು

32. Accounts Officer (Internal Audit) can sanction _____ of the staff working under him.

- A) Festival Advance B) Medical Advance C) Increments D) Salary Advance.

ಲೆಕ್ಕಾಧಿಕಾರಿ (ಆಂತರಿಕ ಪರಿಶೋಧನೆ) ರವರು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ_____ ಮಂಜೂರು ಮಾಡಬಹುದು.

- A) ಹಬ್ಬದ ಮುಂಗಡ B) ವೈದ್ಯಕೀಯ ಮುಂಗಡ C) ವೇತನ ಬಡ್ಡಿ D) ಮುಂಗಡ ವೇತನ

33. Original tenders/quotations, comparative statements and purchase orders before issue are subject to _____

- A) 50% post Audit by internal Audit B) 100% post Audit by internal Audit
C) 100% pre-Audit by internal Audit D) 50% pre-Audit by internal Audit

ಮೂಲ ಟೆಂಡರ್‌ಗಳು ಬೆಲೆ ಪಟ್ಟಿಗಳು ಹೋಲಿಕೆ ವಿವರಣೆ ಪಟ್ಟಿ ಮತ್ತು ಖರೀದಿ ಆದೇಶಗಳನ್ನು ನೀಡುವ ಮೊದಲು_____

- A) ಆಂತರಿಕ ಪರಿಶೋಧನಾಧಿಕಾರಿಗಳಿಂದ ಶೇ 50 ರಷ್ಟು ಪರಿಶೋಧನೋತ್ತರ (Post Audit)
B) ಆಂತರಿಕ ಪರಿಶೋಧನಾಧಿಕಾರಿಗಳಿಂದ ಶೇ 100 ರಷ್ಟು ಪರಿಶೋಧನೋತ್ತರ (Post Audit)
C) ಆಂತರಿಕ ಲೆಕ್ಕ ಪರಿಶೋಧನಾಧಿಕಾರಿಗಳಿಂದ ಶೇ 100 ರಷ್ಟು ಪೂರ್ವ ಪರಿಶೋಧನೆಗೊಳಪಟ್ಟಿರಬೇಕು.
D) ಆಂತರಿಕ ಲೆಕ್ಕ ಪರಿಶೋಧನಾಧಿಕಾರಿಗಳಿಂದ ಶೇ 50 ರಷ್ಟು ಪೂರ್ವ ಪರಿಶೋಧನೆಗೊಳಪಟ್ಟಿರಬೇಕು.

34. To know the balances outstanding against each of the suppliers, as on a particular day _____

- A) Sundry creditors Ledger is maintained B) Receipt voucher Register is maintained
C) Bill booking Register is maintained D) Non of the above.

ಯಾವುದೇ ಒಂದು ನಿರ್ದಿಷ್ಟ ದಿನಾಂಕಕ್ಕೆ ಸಾಮಗ್ರಿ ಸರಬರಾಜುದಾರರಿಗೆ ನೀಡಬೇಕಾಗಿರುವ ಬಾಕಿ ಹಣ ಬಗ್ಗೆ ತಿಳಿಯಲು_____

- A) ವಿವಿಧ ಸಾಲಧಾತರ ಖಾತೆ ಪುಸ್ತಕವನ್ನಿಡಬೇಕು B) ಸ್ವೀಕೃತ ವೋಚರ್ ಪುಸ್ತಕವನ್ನಿಡಬೇಕು
C) ಬಿಲ್ ಬುಕ್‌ನ ನೋಂದಣಿ ಪುಸ್ತಕವನ್ನಿಡಬೇಕು D) ಮೇಲಿನ ಯಾವುದೂ ಅಲ್ಲ.

35. Period of preservation of Register of Legal cases is (For division Offices)

- A) Five years B) Ten years C) Twelve years D) permanent

ನ್ಯಾಯಾಲಯ ಪ್ರಕರಣಗಳ (ವಿಭಾಗಗಳಲ್ಲಿ) ಪುಸ್ತಕದ ಸಂರಕ್ಷಣೆಯ ಅವಧಿ_____

- A) ಐದು ವರ್ಷ B) ಹತ್ತು ವರ್ಷ C) ಹನ್ನೆರಡು ವರ್ಷ D) ಶಾಶ್ವತವಾಗಿ.

36. Bill booking register is maintained to record.

- A) T.A bills passed for payment
B) All medical bills passed for payment
C) All supply bills to be passed for payment on the basic of receipt vouchers drawn in the same division
D) All bills received to be registered.

ಬಿಲ್ ಬುಕ್‌ನ ರಿಜಿಸ್ಟರ್ ನ್ನು ಈ ಕೆಳಕಂಡ ದಾಖಲೆಗಾಗಿ ನಿರ್ವಹಿಸಲಾಗುತ್ತದೆ.

- A) ಎಲ್ಲಾ ಪ್ರಯಾಣಭತ್ಯೆ ಬಿಲ್ಲುಗಳನ್ನು ಪಾಸು ಮಾಡಿ ಪಾವತಿಸಲು
- B) ಎಲ್ಲಾ ವೈದ್ಯಕೀಯ ಬಿಲ್ಲುಗಳನ್ನು ಪಾಸು ಮಾಡಿ ಪಾವತಿಸಲು
- C) ಸದರಿ ವಿಭಾಗ ಕಛೇರಿಯಲ್ಲಿ ಸ್ವೀಕೃತಿ ವೋಚರ ದಾಖಲೆ ಆಧರಿಸಿ ಸ್ವೀಕರಿಸುವ ಎಲ್ಲಾ ಸಾಮಗ್ರಿ ಸರಬರಾಜು ಬಿಲ್ಲುಗಳನ್ನು ಪಾಸು ಮಾಡಿ ಪಾವತಿಸುವ ಸಲುವಾಗಿ
- D) ಸ್ವೀಕರಿಸುವ ಎಲ್ಲಾ ಬಿಲ್ಲುಗಳನ್ನು ನೋಂದಾಯಿಸುವ ಸಲುವಾಗಿ

37. Period of preservation of Register of details of cash suspense.

- A) Permanent B) 5 years after Audit C) 3 years D) 2 years

ನಗದು ಸಸ್ಪೆನ್ಸ್ ವಿವರಗಳ ಪುಸ್ತಕ ಸಂರಕ್ಷಣೆಯ ಅವಧಿ_____

- A) ಶಾಶ್ವತವಾಗಿ B) ಪರಿಶೋಧನೆಯ ನಂತರ 5 ವರ್ಷ C) 3 ವರ್ಷ D) 2 ವರ್ಷ

38. Period of preservation of General cash book for use in Circle and Division Office.

- A) Ten years after Audit B) Five years after Audit

- C) Three years after Audit D) Permanent

ವೃತ್ತ ಮತ್ತು ವಿಭಾಗ ಕಛೇರಿಗಳಲ್ಲಿ ಉಪಯೋಗಿಸುವ ಸಾಮಾನ್ಯ ನಗದು ಪುಸ್ತಕದ ಸಂರಕ್ಷಣೆಯ ಅವಧಿ_____

- A) ಪರಿಶೋಧನೆಯ ನಂತರ ಹತ್ತು ವರ್ಷ B) ಪರಿಶೋಧನೆಯ ನಂತರ ಐದು ವರ್ಷ

- C) ಪರಿಶೋಧನೆಯ ನಂತರ ಮೂರು ವರ್ಷ D) ಶಾಶ್ವತವಾಗಿ

39. Completion report is submitted when all the materials have been drawn and the percentage of work as recorded in the measurement book has reached _____

- A) 80% B)90% C) 95% D) 100%

ಸಮಾಪನ ವರದಿಯನ್ನು ಎಲ್ಲಾ ಸಾಮಗ್ರಿಗಳನ್ನು ಪಡೆದ ನಂತರ ಮತ್ತು ಅಳತೆ ಪುಸ್ತಕದಲ್ಲಿ ದಾಖಲಿಸಿದಂತೆ ಕಾಮಗಾರಿಯ ಪ್ರಗತಿಯು ಪ್ರತಿಶತ_____ ರಷ್ಟು ತಲುಪಿದ ನಂತರ ಸಲ್ಲಿಸಬೇಕಾಗುತ್ತದೆ.

- A) 80% B)90% C) 95% D) 100%

40. In the audit of store accounts Audit shall verify book balances with actual quantity on hand for at least _____ of items of stores selected at random.

- A) 20% B)15% C) 10% D) 5%

ಉಗ್ರಾಣ ಲೆಕ್ಕಗಳ ಪರಿಶೋಧನೆಯಲ್ಲಿ ಲೆಕ್ಕಪರಿಶೋಧನಾಧಿಕಾರಿಯು ಪುಸ್ತಕ ಮೌಲ್ಯದ ಜೊತೆ ಉಗ್ರಾಣದಲ್ಲಿ ಕೈಯಲ್ಲಿರುವ ವಾಸ್ತವಿಕ ಪರಿಮಾಣದ ಕನಿಷ್ಠ _____ರಷ್ಟನ್ನು ಇಚ್ಛಾನುಸಾರ ಆಯ್ಕೆ ಮಾಡಿಕೊಂಡು ಪರಿಶೀಲಿಸತಕ್ಕದ್ದು.

- A) 20% B)15% C) 10% D) 5%

PART-B/ಭಾಗ-ಬಿ

1. Write a short notes on the following : 10
- A) Offsetting of assets and liabilities B) Second hand asset
 C) Escalation claims D) Historical cost convention.
 E) Interest on Advances to suppliers/contractors.
- ಈ ಕೆಳಕಂಡವುಗಳ ಮೇಲೆ ಲಘು ಟಿಪ್ಪಣಿ ಬರೆಯಿರಿ.
- A) ಆಸ್ತಿ ಮತ್ತು ಹೊಣೆಗಳನ್ನು ಹೊಂದಾಣಿಕೆ ಮಾಡುವುದು. B) ಬಳಸಿದ ಆಸ್ತಿ.
 C) ಏರಿಕೆ ವೆಚ್ಚಗಳ ಬಾಧ್ಯತೆ. D) ಐತಿಹಾಸಿಕ ಖರೀದಿ ಬೆಲೆಯ ಸಂಪ್ರದಾಯ.
 E) ಸರಬರಾಜುದಾರರು/ಗುತ್ತಿಗೆದಾರರಿಗೆ ನೀಡಿದ ಮುಂಗಡದ ಮೇಲಿನ ಬಡ್ಡಿ.
2. Explain briefly about expenses chargeable to capital works. 5
- ಬಂಡವಾಳ ಕಾಮಗಾರಿಗಳಿಗೆ ಹೊರಿಸತಕ್ಕ ವೆಚ್ಚಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರಿ.
3. Pass the necessary journal entries in respect of the following transactions with relevant Account codes and Account Heads. 10
- A) Provision for prepaid expenses relating to telephone charges.
 B) Provision for liability for telephone/telex expenses.
 C) Issue of furniture for office use from stores.
 D) Bonus to regular employees.
 E) Return of excess materials drawn by contractors.
- ಈ ಕೆಳಕಂಡ ವಹಿವಾಟುಗಳ ಬಿಲ್‌ಗಳನ್ನು ಪಾಸು ಮಾಡುವಾಗ ದಾಖಲಿಸಬೇಕಾದ ಜರ್ನಲ್ ದಾಖಲೆಗಳನ್ನು ಲೆಕ್ಕ ಸಂಕೇತ ಮತ್ತು ಲೆಕ್ಕ ಶೀರ್ಷಿಕೆಗಳೊಂದಿಗೆ ಬರೆಯಿರಿ.
- A) ಪೂರ್ವ ಸಂದಾಯಿತ ದೂರವಾಣಿ ವೆಚ್ಚಗಳಿಗೆ ಮೀಸಲಿಡುವಾಗ.
 B) ದೂರವಾಣಿ/ಟೆಲೆಕ್ಸ್ ವೆಚ್ಚಗಳ ಹೊಣೆಗಾರಿಕೆಯನ್ನು ಮೀಸಲಿಡುವುದು.
 C) ಕಛೇರಿ ಉಪಯೋಗಕ್ಕೆ ಪಿಠೋಪಕರಣವನ್ನು ಉಗ್ರಾಣದಿಂದ ನೀಡುವುದು.
 D) ನಿಯಮಿತ ಸಿಬ್ಬಂದಿಗೆ ಬೋನಸ್ ನೀಡುವುದು.
 E) ಗುತ್ತಿಗೆದಾರರು ಅಧಿಕವಾಗಿ ಪಡೆದ ಸಾಮಗ್ರಿಗಳನ್ನು ಹಿಂದಿರುಗಿಸುವುದು.
4. Explain briefly about interest on Borrowings. 5
- ಸಾಲಗಳ ಮೇಲಿನ ಬಡ್ಡಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರಿ.
5. The following Account codes show the balance noted against each. Comment 5
- A) 27.204: Credit balance B) 42.101 : Debit balance
 C) 12.224: Debit balance D) 36.200 : Debit balance
 E) 28.621: Credit balance
- ಈ ಕೆಳಗಿನ ಲೆಕ್ಕ ಸಂಕೇತಗಳು ತಮ್ಮ ಪ್ರತಿಯಾಗಿ ತೋರಿಸುವ ಶಿಲ್ಕನ್ನು ನಮೂದಿಸಿದೆ. ವ್ಯಾಖ್ಯಾನಿಸಿರಿ.
- A) 27.204: ಜಮೆ ಶಿಲ್ಕು B) 42.101 : ಡೆಬಿಟ್ ಶಿಲ್ಕು
 C)) 12.224: ಡೆಬಿಟ್ ಶಿಲ್ಕು D) 36.200 : ಡೆಬಿಟ್ ಶಿಲ್ಕು
 E) 28.621 : ಜಮೆ ಶಿಲ್ಕು
6. Enumerate the duties of Assistant Accounts Officer (Inspection) (at least 10 points) 5
- ಸಹಾಯಕ ಲೆಕ್ಕಾಧಿಕಾರಿ (ಪರಿವೀಕ್ಷಣೆ) ರವರ ಕರ್ತವ್ಯಗಳನ್ನು ವಿವರಿಸಿರಿ (ಕನಿಷ್ಠ 10 ಅಂಶಗಳನ್ನು ನಮೂದಿಸಿ)

7. Enumerate the checks to be exercised by internal Audit in respect of Audit of Asset registers. 5
ಆಸ್ತಿ ಪುಸ್ತಕವನ್ನು ಪರಿಶೀಲಿಸುವಾಗ ಆಂತರಿಕ ಪರಿಶೋಧನೆಯವರು ಗಮನಿಸಬೇಕಾದ ಅಂಶಗಳನ್ನು ನಮೂದಿಸಿ.
8. Enumerate the checks to be exercised by internal Audit while Auditing the cost registers (At least 10 points). 5
ಬೆಲೆ ಪುಸ್ತಕವನ್ನು ಪರಿಶೀಲಿಸುವಾಗ ಆಂತರಿಕ ಪರಿಶೋಧನೆಯವರು ಗಮನಿಸಬೇಕಾದ ಅಂಶಗಳನ್ನು ನಮೂದಿಸಿ (ಕನಿಷ್ಠ 10 ಅಂಶಗಳನ್ನು ನಮೂದಿಸಿ).
9. Indicate the powers delegated to the following officers as per the revised manual of delegation of financial powers of KPTCL with respect to the following powers and conditions attached to delegation 10

Sl No.	Nature of Power	Competent Authority
01	Accordinging sanctions to refund or return of EMD/performance guarantee and forfeiture of EMD	SE(E)
		EE(E)
02	Grant of extension of time with levy of penalty/LD or without levy of penalty/LD beyond original contractual period in execution of contract	CE(Ely)
		SE(E)
		EE(E)

ಕ.ವಿ.ಪ್ರ.ನಿ.ನಿ ದ ಪರಿಷ್ಕೃತ ಹಣಕಾಸು ಅಧಿಕಾರ ಕೈಪಿಡಿಯ ಪ್ರಕಾರ ಈ ಕೆಳಕಂಡ ಅಧಿಕಾರಿಗಳಿಗೆ ನೀಡಿರುವ ಹಣಕಾಸು ಅಧಿಕಾರದ ಪರಿಮಿತಿಯನ್ನು ಮತ್ತು ಹಣಕಾಸು ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಷರತ್ತುಗಳನ್ನು ತಿಳಿಸಿರಿ:

ಕ್ರ.ಸಂ.	ಅಧಿಕಾರದ ವಿವರ	ಸಕ್ಷಮ ಅಧಿಕಾರಿ
01	ಇ.ಎಮ್.ಡಿ/ಕಾರ್ಯ ಕ್ಷಮತೆಯ ಖಾತರಿ ಯನ್ನು ಮರು ಪಾವತಿಸುವ ಅಥವಾ ವಾಪಸ್ ನೀಡುವ ಅಧಿಕಾರ ಮತ್ತು ಇ.ಎಮ್.ಡಿ ಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ	ಅ.ಇಂ(ವಿ)
		ಕಾ.ನಿ.ಇಂ(ವಿ)
02	ಮೂಲ ಒಪ್ಪಂದದ ಅವಧಿ ಮೀರಿದ ನಿರ್ವಹಿಸುವ ಗುತ್ತಿಗೆಗಳ ಅವಧಿಯನ್ನು ದಂಡ/ಎಲ್.ಡಿ ಸಹಿತ ಅಥವಾ ದಂಡ/ಎಲ್.ಡಿ ರಹಿತವಾಗಿ ವಿಸ್ತರಿಸುವ ಅನುಮೋದನೆ	ಮು.ಇಂ(ವಿದ್ಯುತ್‌ಚ್ಚಕ್ತಿ)
		ಅ.ಇಂ(ವಿ)
		ಕಾ.ನಿ.ಇಂ(ವಿ)

* * * * *